

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಶೀರಾತೂಫ್ಪಲ್ ತಿರುವೇಂಗಡಮುಡೈಯಾರ್ ಆರುಳಿಚ್ಚೆಯ್

|| ದುವಯಚ್ಚುರುಕ್ಕು ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕರ್

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ

## || ದುವಯಚ್ಚುರುಕ್ಕು ||

ಶೀರೊನ್ನು ತೂಪ್ಪುಲ್ ತಿರುವೇಂಗಡಂ ಉಡೈಯರ್  
ಪಾರೊನ್ನು ಚೊನ್ನು ಪಱಿವೊಳಿಯುಳ್ - ಓರೊನ್ನು  
ತಾನೇ ಅಮೈಯಾದೋ ತಾರಣಿಯಿಲ್ ವಾಱ್‌ವಾಕ್ಕುರ್  
ವಾನೇಱಿ ಪ್ಪೋಮಳವುಂ ವಾಱ್‌ವು

‡ಇನ್ನುಮುದಿಲ್ ಪಿಱಂದಾಳ್ \* ಇದಂ ಕೇಟ್ಟು ಉರೈತ್ತ ಪಿರಾರ್ \*  
ಪೊನ್ನರುಳಾಲ್ ಮಱೈ ಮೌಲಿಯಿಲ್ \* ಪೂಂಡ ಇರಂಡಿಶೈತ್ತು \*  
ತನ್ನುರೈ ಮಿಕ್ಕದನಂ ಇದೇನ \* ತ್ತಂದ ವೇದಗತ್ತಿಲ್ \*  
ತುನ್ನು ಪೊರುಳ್ಳಳ್ ಪತ್ತುಂ \* ತೊಲೈಯಾ ನಿದಿ ಆಗಿನ್ನವೇ (೧)

ಅರುವುರುವಾನವೈ ತನ್ನೈ ಅಡೈಂದಿಡ \* ತ್ತಾರ್ ಅಡೈಂದು \*  
ವೆರುವುರೈ ಕೇಟ್ಟವೈ ಕೇಟ್ಟಿತ್ತು \* ಅಗಱ್ಱುಂ ವಿನೈ ವಿಲಕ್ಕಿ \*  
ಇರುತಲೈ ಅನ್ನುದನಾಲ್ \* ಎಮೈ ಇನ್ನಡಿ ಶೇರ್ತ್ತರುಳುಂ \*  
ತಿರುವುಡನೇ ತಿಗಱ್‌ವಾರ್ \* ಶೆಱ್‌ಂದಾರ್ ಎಂಗಳ್ ಶಿಂದೈಯುಳ್ಳೇ (೨)

ಓರ್ ಉಯಿರಾಯ್ ನಿನ್ನ \* ಒಣ್ ಶುಡರ್ ಇನ್ನ ಉರುತ್ತನಿಲುಂ \*  
ಪೇರ್ ಉರುವತ್ತಿಲುಂ \* ಪಿನ್ನದಿಲ್ ತೋಱ್ಱುಂ ಉರುಕ್ಕಳಿಲುಂ \*  
ಓರ್ ಉರುವಾನ ಉಲಗಿಲುಂ \* ಏಱ್ಱುಂ ಉರುಕ್ಕಳಿನಾಲ್ \*  
ಶೇರುದಲ್ ಮನ್ನು ಶೆಯ್ಯಾಳ್ ಅನ್ನರ್ \* ನಂ ಮನಂ ಶೇರಂದನರೇ (೩)

ಕಾರಣಮಾಯ್ ಇಱೈಯಾಯ್ \* ಕ್ಕತಿಯಾಯ್ ಅಮರುಂ ಪತಿಯಾಯ್ \*  
ಆರಣಂ ಓದುಂ ಅನೈತ್ತುಱಿವಾಯ್ \* ಅಗಲಾ ಉಯಿರಾಯ್ \*

**Attention:** Please note that the letters ಱ and ಱ denote *ḷ* and *ṛ* respectively, in Tamil. Also note that ಱ್ಱ sounds almost like ಱ್ರ , ಱ್ಱೈ like ಱ್ರೈ , and so on. The consonant-cluster ಱ್ಱ is pronounced somewhere between ಱ್ರ and ಱ್ರೈ. It is, however, colloquially acceptable to pronounce the clusters ಱ್ಱ and ಱ್ಱೈ as ಱ್ರ and ಱ್ರೈ, respectively.

ಶೀರ್ ಅಣಿಯುಂ ಶುಡರಾಯ್ \* ಚೆಱ್ಱೆಂದೆಂಗು ತಿಗಱ್ಱೆಂದು ನಿನ್ಱ \*  
ನಾರಣನಾರ್ ನಮಕ್ಕಾಯ್ ನಲ್ಲಿ \* ನಾಂ ತೊಱ ನಿನ್ಱನರೇ (೪)

ವಾನಮರ್ ಮನ್ನರುವಾಯ್ \* ವಗೈಯಾಲ್ ಅದಿಲ್ ನಾಲುರುವಾಯ್ \*  
ಮೀನಮದಾಮೈ ಕೇಱಲ್ \* ಮುದಲಾಂ ವಿಬವಂಗಳುಮಾಯ್ \*  
ಊನಮರ್ ಉಳ್ಳುವಾಯ್ \* ಒಳಿಯಾದ ಅರುಚ್ಚೈಯುಮಾಂ \*  
ತೇನಮರ್ ಶೆಂಗಱಲಾ \* ಶೇರ್ತ್ತನ ಕಱಲ್ ಎಂ ಮನತ್ತೇ (೫)

ವೇಱ್ಱಾರ್ ಅಣಂಗು ತೊಱುಂ \* ವಿನೈ ತೀರ್ತ್ತಮೈಯಾಂಡಿಡುವಾ \*  
ಆಱುಂ ಅದ ಪಯನುಂ \* ತಂದಳಿಕ್ಕುಂ ಅರುಳುಡೈಯಾ \*  
ಮಾಱಿಲದಾಯ್ ಇಲಗುಂ \* ಮದು ಮೆಲ್ಲಡಿ ಪ್ಪೋದಿರಂಡಾಲ್ \*  
ನಾಱುತುಱಾಯ್ ಮುಡಿಯಾ \* ನಮಕ್ಕು ಚ್ಚರಣ್ ಆಯಿನನೇ (೬)

ಪೆಱುವದು ನಾಂ ಪೆರಿಯೋರ್ \* ಪೆಱುವೈಱ್ಱಿನ ನಿನ್ಱವೆಮ್ಮೈ \*  
ವೆಱುವೈ ಉಣರ್ತ್ತಿ \* ವಿಲಕ್ಕಾದ ನನ್ನಿಲೈ ಆದರಿಪ್ಪಿತ್ತು \*  
ಉಱುಮದಿಯಾಲ್ ತನೈ \* ಒಣ್ ಶರಣೆನ್ನ ಉಣರ್ವು ತಂದ \*  
ಮಱುವುಡೈ ಮಾರ್ಬನುಕ್ಕೇ \* ಮನ್ನಡೈಕ್ಕಲಂ ಆಯಿನಮೇ (೭)

ಅರುಮಱೈ ಯಾದುಂ ತುಱವೋಮೆನ \* ಅಱಿಂದಾರ್ ಕವರುಂ \*  
ಕರುಮಮುಂ ಇಾನಮುಂ ಕಾದಲುಂ ಕಂಡು \* ಮುಯಲಗಿಲೋಂ \*  
ವರುವದುಂ ಇನ್ನಿಲೈಯಾಯ್ \* ಮಯಲುಱ್ಱ ಎಮಕ್ಕುಳದೋ \*  
ತಿರುಮಗಳಾರ್ ಪಿರಿಯಾ \* ತ್ತಿರುಮಾಲ್ ಅನ್ನಿ ನಲ್ ಶರಣೇ (೮)

ಶುರುಂಗಾ ಅಗಿಲಮೆಲ್ಲಾಂ \* ತುಳಂಗಾ ಅಮುದ ಕ್ಕಡಲಾಯ್ \*  
ನೆರುಂಗಾದಣೈಂದುಡನೇ ನಿನ್ಱ \* ನಂ ತಿರುನಾರಣನಾರ್ \*  
ಇರಂಗಾದ ಕಾಲಂಗಳೆಲ್ಲಾಂ \* ಇಱಿಂದ ಪಯನ್ನೆಱಿ \* ಓರ್  
ಪೆರುಂಗಾದಲ್ ಉಱ್ಱಿನಿಮೇಲ್ \* ಪಿರಿಯಾಮೈ ಉಗಂದನಮೇ (೯)

ಕಡಿಶೂಡು ಮೂನ್ನುಂ \* ಕಱಲ್ ಪಣಿಂದಾಕ್ಕು ಕ್ಕಡಿಂದಿಡವೇ \*  
ಮುಡಿಶೂಡಿ ನಿನ್ಱ \* ಮುಗಿಲ್ ವಣ್ಣನಾರ್ ಮುಱ ಉಲಗಳಂದ \*  
ಅಡಿಶೂಡುಂ ನಾಮವರ್ ಆದರತ್ತಾಲ್ \* ಉಡುತ್ತು ಕ್ಕಳೈಯುಂ \*  
ಪಡಿ ಶೂಡಿ ಅನ್ನುಡನೇ \* ಪಣಿಶೆಯ್ಯ ಪ್ಪಣಿಂದನಮೇ (೧೦)

‡ತನದನ್ನಿವೈಯೆನ \* ತ್ತಾನನ್ನೆನ ಮಱೈ ಶೋನ್ನ ವೆಲಾಂ \*  
 ಎನದೆನ್ನುಂ ಯಾನೆನ್ನುಂ \* ಎಣ್ಣುದಲಾಲ್ ವರುಂ ಈನಮೆಲಾಂ \*  
 ಮನದೊನ್ನಿ ಇನ್ನು \* ನಮ ಎನ್ನದೇ ಕೊಂಡು ಮಾಱುದಲಾಲ್ \*  
 ತನದನ್ನಿ ಒನ್ನುಮಿಲ್ಲಾ \* ತ್ತನಿತ್ತಾದೈ ಶದಿತ್ತನನೇ (೧೧)

‡ಶೇರ್ಕ್ಕುಂ ತಿರುಮಗಳ್ \* ಶೇರ್ತ್ತಿಯಿನ್ ಮನ್ನದಲ್ ಶೀರ್ ಪೈರಿಯೋಱ್ಕು \*  
 ಎಱ್ಕುಂ ಗುಣಂಗಳ್ \* ಇಲಕ್ಕುಂ ವಡಿವಿಲ್ ಇಣೈಯಡಿಗಳ್ \*  
 ಪಾಕ್ಕುಂ ಶರಣದಿಲ್ \* ಪಱ್ಪುದಲ್ ನಮ್ಮಿಲೈ ನಾಂ ಪೆಱುಂ ಪೇಱು \*  
 ಎಱ್ಕುನ್ನವೆಲ್ಲೆಗಳ್ ಎಲ್ಲಾಂ \* ಕಳೈಯಱವೆಣ್ಣೆನಮೇ (೧೨)

|| ಶೀರಾತೂರ್ಪ್ಪುಲ್ ತಿರುವೇಂಗಡಮುಡೈಯಾನ್ ತಿರುವಡಿಗಳೇ ಶರಣಂ ||